

# ಲೆಂಡಿಂಗ್ ಕಾರ್ಟ್‌ಫ ಷೈನಾನ್ಸ್ ಲಿಮಿಟೆಡ್

ನಾಯಯೋಚಿತ ಅಭಾಗಸ ಕೋಡ್

ಪಾಲಿಸಿ ಶೀಫ್‌ಕೆ	ಪಾಲಿಸಿಯ ಹೆಸರು
ಪಾಲಿಸಿ ಮಾಲೀಕರು	ಗ್ರಾಹಕರ ಸೇವಾ ತಂಡ
ಮೂಲ ಸಂಚಿಕೆ ದಿನಾಂಕ	ಮೇ 14, 2015
ಪರಿಷ್ಕರಣೆ ದಿನಾಂಕ	ಮಾರ್ಚ್ 14, 2024
ಪರಿಷ್ಕರಣೆಯ ಪರಿಣಾಮಕಾರಿ ದಿನಾಂಕ	ಮಾರ್ಚ್ 14, 2024
ಮುಂದಿನ ಪರಿಶೀಲನಾ ದಿನಾಂಕ	ಮಾರ್ಚ್ 14, 2025
ಪಾಲಿಸಿ ಆವೃತ್ತಿ	13 13
ಕ್ರಿಯಾತ್ಮಕ ಅಂಶಗಳು ಬಾಹ್ಯ ಸಲಹೆಗಾರರಿಂದ ಪರಿಶೀಲಿಸಲಾಗಿದೆ	ಹೌದು/ಇಲ್ಲ
ಮಂಡಳಿಗೆ ಅನುಮೋದನೆ ನೀಡಲಾಗಿದೆ	ಹೌದು
ನಿಯಂತ್ರಣ ಮಾರ್ಗಸೂಚಿಗಳು/ ಅಧಿಸೂಚನೆಗಳು/ ಸುತ್ತೊಲೆಗಳು	ಮಾಸ್‌ರ್ ಡ್ಯೂರೆಕ್ಸ್‌ನ್ - ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಬ್ಯಾಂಕಿಂಗ್ ಅಲ್ಲದ ಹಣಕಾಸು ಕೆಂಪನಿ - ಸ್ಟೇಲ್ ಆಥಾರಿಟಿ ನಿಯಂತ್ರಣ) ನಿದೇಶನಗಳು, 2023

ಸಹಿ ಮಾಡುವ ಪಾರ್ಧಿಕಾರ	ಹುದ್ದೆ	ದಿನಾಂಕ	ಸಹಿ
ಮಂಡಳಿಯ ಅನುಮೋದನೆ			
ನಿದೇಶಕರ ಮಂಡಳಿ	ಮಂಡಳಿಯ ಸದಸ್ಯರು	ಮಾರ್ಚ್ 14, 2024	
ಮೂಲಕ ಶಿಫಾರಸು ಮಾಡಲಾಗಿದೆ			
-	-	-	
ಆಡಳಿತ ಮಂಡಳಿ ಅನುಮೋದನೆ			
ಶ್ರೀ ಹಂಸವರ್ದನ್ ಲುನಿಯಾ	ಸಿಇಎಂಡಿ	-	
Reviewed by ಮೂಲಕ ಪರಿಶೀಲಿಸಲಾಗಿದೆ			
ಶ್ರೀ ಅಭಿಷೇಕ್ ಸಿಂಗ್	ಮುಖ್ಯ ಕಾರ್ಯನಿರ್ವಹಣಾರ್ಥಿ	ಮಾರ್ಚ್ 12, 2024	
ಕುಮಾರ ಮಮತಾ ರಾಜ್	ಅನುಸರಣೆ	ಮಾರ್ಚ್ 12, 2024	
ಮೂಲಕ ಸಿದ್ಧಪಡಿಸಲಾಗಿದೆ			
ಕುಮಾರ ಅಜಿತ್ ಕೆ	ಗ್ರಾಹಕ ಸೇವಾ ತಂಡ	ಮಾರ್ಚ್ 12, 2024	

## ವಿಷಯ

### ಪ್ರಮುಖ ವಾಚಾನಿಗಳು

ಉದ್ದೇಶ	4
ದ್ಯೋಯ	4
ಬದ್ವತೆ	5
ಸಾಲಗಳಿಗೆ ಅರ್ಜಿಗಳು ಮತ್ತು ಅಪ್ರಗಳ ಪ್ರಕ್ರಿಯೆ	
ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್ 5 ರಿಂದ ಸಾಲವನ್ನು ಪಡೆಯಲಾಗಿದೆ	6
ಸಾಲದ ಮೌಲ್ಯಮಾಪನ ಮತ್ತು ನಿಯಮಗಳು/ಷರತ್ತುಗಳು	7
ಸಾಲಗಳ ವಿತರಣೆ (ನಿಯಮಗಳು ಮತ್ತು ಷರತ್ತುಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ)	7
ಬಾಕಿಗಳ ಸಂಗ್ರಹ	7
ಇತರ ಮಾರ್ಗಸೂಚಿಗಳು	8
ಕುಂದುಕೊರತೆ ಪರಿಹಾರ ಕಾರ್ಯವಿಧಾನ	9-
ಉದ್ದೇಶ/ಪ್ರಮುಖ ಬದ್ವತೆಗಳು	10
ಗೃಹಕರ ದೂರುಗಳು/ ಕುಂದುಕೊರತೆಗಳನ್ನು ನಿರ್ವಹಿಸಲು ಯಂತೋಪಕರಣಗಳು	11 -12
ವಿಧಿಸಲಾದ ಅಧಿಕ ಬಡ್ಡಿಯ ನಿಯಂತ್ರಣ	13
ಕೋಡ್ ವಿಮರ್ಶೆ	14

## ಉದ್ದೇಶ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ((NBFCs) ನಾಯಯಯುತ ಅಭಾಸಗಳ ಕೋಡನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ತಮ್ಮ ಗ್ರಾಹಕರೆಲ್ಲಾರು ವ್ಯವಹಾರ ಮತ್ತು ಕಾಪ್ಲೋರೇಟ್ ಅಭಾಸಗಳಿಗೆ ಮಾನದಂಡಗಳನ್ನು ನಿಗದಿಪಡಿಸುತ್ತದೆ ಮಾಸ್ತುರ್ ದ್ಯುರ್ಕ್ಷನಾನ ಅಧಾಯ VII - ಬಾಂಕಿಂಗ್ ಅಲ್ಲದ ಹಣಕಾಸು ಕಂಪನಿ - ಸ್ನೇಲ್ ಆಧಾರಿತ ನಿಯಂತ್ರಣ ನಿದೇಶಶಿಖಾನಗಳು, 2023 (ಸುತ್ತೂಲೇ ಸಂಖ್ಯೆ. RBI / DoR / 2023-24 / 106 DoR. FIN. REC. No. 45 / 03. 10. 119 /2023-24) (ಮಾರ್ಗದರ್ಶಿಸಿದಂತೆ, ತಿದ್ಯುಪಡಿ ಮಾಡಿ, ಮತ್ತು ಪ್ರತಿದಿನ ನವೀಕರಿಸಲಾಗಿದೆ)

ಲೆಂಡಿಂಗ್ ಕಾಟ್ ಫ್ರೆನಾನ್ಸ್ ಲಿಮಿಟೆಡ್ (ಇನ್ನು ಮುಂದೆ 'ದ ಕಂಪನಿ' ಅಥವಾ 'LFL' ಎಂದು ಉಲ್ಲೇಖಿಸಲಾಗುತ್ತದೆ) ಆರ್ಬಿಬನಲ್ಲಿ ನೋಂದಾಯಿತ ಬಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿದೆ ((NBFCs) ಮತ್ತು ಮೇಲೆ ಹೇಳಿದ ಮಾರ್ಗಸೂಚಿಗಳ ಪ್ರಕಾರ ಈ ಕೆಳಗಿನ ಫೇರ್ ಪಾರ್ಕ್ಸ್‌ನ್ ಕೋಡ್ ('ಎಫ್‌ಪಿಸ್' ಅಥವಾ 'ದ ಕೋಡ್') ತನ್ನ ಗ್ರಾಹಕರೆಲ್ಲಾರು ವ್ಯವಹಾರಿಸುವಾಗ ಕಂಪನಿಯು ಅನುಸರಿಸಬೇಕಾದ ನಾಯಯೋಚಿತ ಅಭಾಸಗಳು / ಮಾನದಂಡಗಳ ತತ್ವಗಳನ್ನು ಹೊಂದಿಸಲು. ಇದು ಗ್ರಾಹಕರಿಗೆ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಕಂಪನಿಯು ದಿನನಿತ್ಯದ ಆಧಾರದ ಮೇಲೆ ಅವರೊಂದಿಗೆ ಹೇಗೆ ವ್ಯವಹಾರಿಸುತ್ತದೆ ಎಂಬುದನ್ನು ವಿವರಿಸುತ್ತದೆ.

ಈ ಕೋಡ್ ಸಾಮಾಜಿಕ ಮಾರ್ಧ್ಯಮಂದಲ್ಲಿ ಪ್ರೋಸ್ಟ್ ಮಾಡಿದ ಯಾವುದೇ ದೂರುಗಳು / ವಿಚಾರಣೆಗಳನ್ನು ಒಳಗೊಂಡಂತೆ ಎಲ್ಲಾ ಗ್ರಾಹಕರಿಗೆ ಅನ್ವಯಿಸುತ್ತದೆ / ಯಾವುದೇ ಇತರ ಮಾರ್ಧ್ಯಮಂದಲ್ಲಿ ಕಂಪನಿಯು ಅಗತ್ಯವಿರುವಂತೆ ಕೆಳಗಿನ ಪಾಲ್ಟ್ ಫಾರ್ಮಾಗೆಂಜನ್ಸ್ ನ್ನು ತಲುಪಲು ಎಲ್ಲಾ ಗ್ರಾಹಕರನ್ನು ಪ್ರೋತ್ಸಾಹಿಸುತ್ತದೆ.

## ಪ್ರಮುಖ ವ್ಯಾಖ್ಯಾನಗಳು

- ಮಂಡಳಿ: LFL ನ ನಿದೇಶಕರ ಮಂಡಳಿ ಎಂದು ಅರ್ಥ.
- ಸಾಲಗಾರ/ಗ್ರಾಹಕ: LFL ನ ಯಾವುದೇ ಈಗಾಗಲೇ ಇರುವ ಅಥವಾ ಭವಿಷ್ಯದ ಸಾಲಗಾರರು/ಗ್ರಾಹಕರು ಎಂದು ಅರ್ಥ.

## ಧ್ಯೇಯ

ಕೋಡ್ ಅನ್ನು ಈ ಕೆಳಗಿನ ಉದ್ದೇಶದಿಂದ ಮಾಡಲಾಗಿದೆ :

- ಗ್ರಾಹಕರೆಲ್ಲಾರು ವ್ಯವಹಾರಿಸುವಾಗ ನಾಯಯಯುತ ಆಚರಣೆಗಳನ್ನು ಖಚಿತಪಡಿಸಿಕೊಳ್ಳಲು ಇದರಿಂದ ಅವರೊಂದಿಗೆ ನಾಯಯಯುತ ಮತ್ತು ಸೌಹಾದರ್ಯಯುತ ಸಂಬಂಧವನ್ನು ಬೆಳೆಸಲು;
- ಹೆಚ್ಚಿನ ಪಾರದರ್ಶಕತೆ ಗ್ರಾಹಕರು ಉತ್ಪನ್ನದ ಬಗ್ಗೆ ಉತ್ತಮ ಶಿಳ್ಳವಳಿಕೆಯನ್ನು ಹೊಂದಲು ಮತ್ತು ಶಿಳ್ಳವಳಿಕೆಯಲ್ಲಿ ನಿರ್ದಾರಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ;
- ಕಂಪನಿಯಲ್ಲಿ ಗ್ರಾಹಕರ ವಿಶ್ವಾಸವನ್ನು ಬೆಳೆಸುವುದು;
- ಗ್ರಾಹಕರೆಲ್ಲಾರು ವ್ಯವಹಾರಿಸುವಾಗ ಸಮಂಜಸವಾದ ಮಾನದಂಡಗಳನ್ನು ಇಟ್ಟುಕೊಳ್ಳಲು ಮೂಲಕ ಉತ್ತಮ, ನಾಯಯೋಚಿತ ಮತ್ತು ಪಾರದರ್ಶಕ ವಾರ್ಪಾರ ಅಭಾಸಗಳನ್ನು ಅನುಸರಿಸಿ;
- ಉತ್ತಮವಾದ ಕೆಲಸದ ಗುಣಮಟ್ಟವನ್ನು ಸಾಧಿಸಲು ನಾಯಯಯುತ ಸ್ವಧರ್ಮಯ ಮೂಲಕ ಮಾರುಕಟ್ಟೆ ಶಕ್ತಿಗಳನ್ನು ಪ್ರೋತ್ಸಾಹಿಸಿ;
- ಅಗತ್ಯವಿದ್ದಲ್ಲಿ ಮರುಪಡೆಯಲ್ಲಿ ಮತ್ತು ಜಾರಿಗೊಳಿಸುವುದನ್ನು ಕಾನೂನು ಪ್ರಕ್ರಿಯೆಯ ನಂತರ ನಡೆಸಲಾಗುತ್ತದೆ.
- ನಾಯಯಯುತ ಅಭಾಸಗಳಿಗೆ ಸಂಬಂಧಿಸಿದಂತೆ RBI ಸೂಚಿಸಿದ ಅನ್ವಯವಾಗುವ ನಿಯಮಗಳನ್ನು ಅನುಸರಿಸುವುದು.

## ಒದ್ದತೆ

- LFL ಎಲ್ಲಾ ಸಮಯದಲ್ಲಿ ನಾಯಯುತವಾಗಿ, ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಮತ್ತು ಉದ್ದೇಶದಲ್ಲಿರುವ ಪ್ರಮಾಣೀತ ಅಭಾಷಣೆಗಳನ್ನು ಪೂರ್ಣವಾಗಿ ಮತ್ತು ಸಾಲಗಾರರೊಂದಿಗೆ ಅದರ ಮಾಹಿತಿಯನ್ನು ನೀಡುವ ಸಮಯದಲ್ಲಿ ಸಮರ್ಪಿತ ಮತ್ತು ಪಾರದರ್ಶಕತೆಯ ನೈತಿಕ ತತ್ವಗಳನ್ನು ಪೂರ್ಣವಾಗಿ ಮಾಡುತ್ತದೆ.
- LFL ಎಲ್ಲಾ ಸಂಬಂಧಿತ ಕಾನೂನುಗಳು, ನಿಬಂಧನೆಗಳಿಗೆ ಬದ್ದವಾಗಿರುತ್ತದೆ ಮತ್ತು ಸಾಲಗಾರರೊಂದಿಗೆ ಅದರ ಮಾಹಿತಿಯನ್ನು ನೀಡುವ ಸಮಯದಲ್ಲಿ ಸಮರ್ಪಿತ ಮತ್ತು ಪಾರದರ್ಶಕತೆಯ ನೈತಿಕ ತತ್ವಗಳನ್ನು ಪೂರ್ಣವಾಗಿ ಮಾಡುತ್ತದೆ.
- ಗ್ರಾಹಕರೊಂದಿಗೆ ಮಾತುಕೆತೆ ನಡೆಸುವಾಗ, ಕಂಪನಿಯು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಅಥವಾ ಸೂಕ್ತವಾದ ಸ್ಥಳೀಯ ಭಾಷೆಯಲ್ಲಿ ಸ್ವಷ್ಟ ಮಾಹಿತಿಯನ್ನು ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ:
  - i. ಅದರ ಲಿಲಿಧ ಉತ್ಪನ್ನಗಳು ಮತ್ತು ಸೇವೆಗಳು;
  - ii. ನಿಯಮಗಳು ಮತ್ತು ಫರತ್ತುಗಳು, ಬಡ್ಡಿದರಗಳು/ಸೇವಾ ಶುಲ್ಕಗಳು;

- iii. ಗ್ರಾಹಕರಿಗೆ ಇರುವ ಪ್ರಯೋಜನಗಳು ಮತ್ತು ಪರಿಣಾಮಗಳು, ಯಾವುದಾದರೂ ಇದ್ದರೆ;
  - iv. ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಂಪರ್ಕಿಸಬೇಕಾದ ವ್ಯಕ್ತಿ, ಯಾವುದಾದರೂ ಇದ್ದರೆ;
  - ಕೋಡ್ ಅನ್ನು ಕಂಪನಿ ವೆಬ್‌ಸೈಟ್‌ನಲ್ಲಿ ದೊರೆಯುವಂತೆ ಮಾಡಲಾಗುವುದು.
  - IFL ಸಾಲಗಾರಾರಿಗೆ ಸಂಬಂಧಿಸಿದ ಮಾಹಿತಿಯನ್ನು ಕಟ್ಟುನೀಟಾಪ್‌ಗಿ ಗೌಪ್ಯವಾಗಿ ಇಡುತ್ತೇದೆ ಮತ್ತು ಕಾನೂನಿನ ಅಡಿಯಲ್ಲಿ ಅಗತ್ಯವಿದ್ದಲ್ಲಿ ಅಥವಾ ಸಾಲಗಾರರಿಂದ ಮನ್ಯಾ ಮಾಡದ ಅಥವಾ ಅನುಮತಿಸದ ಹೂರತು ಯಾವುದೇ ಮಾಹಿತಿಯನ್ನು ತಿಳಿಸಲಾಗುವುದಿಲ್ಲ.
  - IFL ತನ್ನ ಸಾಲಗಾರರಿಗೆ ಅವರ ಖಾತೆ ಮತ್ತು ಅವರಿಗೆ ಇರುವ ಸೌಲಭ್ಯಗಳು ಬಗ್ಗೆ ಮಾಹಿತಿಯ ಹಕ್ಕನ್ನು ತಿಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
  - ಯಾವುದೇ ವಹಿವಾಟಿಗೆ ಮುಂದಾಗುವ ಮೊದಲು ಬಡ್ಡಿದರಗಳು, ಶುಲ್ಕಗಳು, ಲೆಕ್ಕಾಚಾರದ ವಿಧಾನ ಇತ್ಯಾದಿಗಳಂತಹ ಎಲ್ಲಾ ಹಣಕಾಸಿನ ಮಾಹಿತಿಯನ್ನು IFL ತನ್ನ ಸಾಲಗಾರರಿಗೆ ತಿಳಿಸುತ್ತದೆ.

## ಸಾಲಗಳಿಗೆ ಅರ್ಜಿಗಳು ಮತ್ತು ಅಪ್ಯಂತ ಪ್ರಕ್ರಿಯೆ

- LFL ముఖ్యవాగి తన్న గౌహకరిగి MSME లిభాగదల్లి వ్యాపార సాలవన్ను నీడుత్తదే, ఇదరల్లి చెన్నాగి తీళీదిరువ మత్తు హణకాసు మారుకట్టే వ్యవహారవన్ను అరితిరువ మధ్యమ-దొడ్డ కాపోరోఫరేట్ క్ల్యాంట్స్గళిగ హోలిసిదరె సాలగారనిగి సహాయద అగత్యపిరుత్తదే.
  - సామాన్య వ్యవహారదల్లి LFL తన్న సాలగారరిగి సాలవన్ను పడెయలు అనుసరిసబేకాద ప్రశ్నయే మత్తు కాయ్యచిధానద బగ్గు మాగ్సదశన నీడులు ఎల్లా సమయదల్లా ప్రయక్తిసుత్తదే.
  - LFL న 'సాలద అజిం / సూక్త దాబులెగళ్ళ' సాలగారరింద సల్సిసబేకాద ఎల్లా మాహితియన్ను ఒళగొలండిరుత్తదే/సాలగారన ఆసక్తియ మేలే ప్రణామ బీరుత్తదే. ఇతర బ్యాంకింగ్-అల్లద హణకాసు కంపనీగళ్ళ (NBFCs) నీడువ ఇదే రీతియ నియమగళ్ళ మత్తు షర్తుగళొందిగి అధ్యవ్యాప్తి హోలిసె మాడలు మత్తు మేలే హేళిద హోలిసె య ఆధారద మేలే తీళీవళిచేయిళ్ళ నిధారివన్ను తేగెదుచోళ్లలు సాలగారనిగి అనుకూలవాగువంతే LFL నింద అగత్య మాహితియన్ను నీడలాగుత్తదే. ఇదల్లదే, ఒప్పందద విషయవన్ను సాలగారనిగి స్టోయ భాషేయల్లి అధ్యవా సాలగారనిగి అధ్యవాగువ భాషేయల్లి విపరిసలాగుత్తదే.

LFL ನ 'ಸಾಲದ ಅರ್ಜಿF / ಸೂಕ್ತ ದಾಖಲೆಗಳು' ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನು ಸಹ ಸೂಚಿಸಬಹುದು ಸಾಲಗಾರರು ಸಾಲದ ಅರ್ಜಿF ನಮೂನೆಯೊಂದಿಗೆ ಸಲೈ ಸಚೇತ.

- ಸಾಲಗಾರ ಸಲ್ಲಿಸಿದ ಪ್ರತಿ ಸಾಲದ ಅರ್ಜಿಯನ್ನು ಅಹಕ್ತೆಯ ಮೇಲೆ ಸ್ಪಷ್ಟಂತ್ರವಾಗಿ ಪರಿಗಣಿಸಲಾಗುವುದು, ಎಲ್ಲಾ ಮಾಹಿತಿಯ ಪರಿಶೀಲನೆಯ ನಂತರ, ಅಸ್ತಿಯ ಶೈಫೆಕ್ಸ್, ವ್ಯಕ್ತಿಯ ಗುರುತು, ಅಸ್ಟ್ರಾಫ್ ಮತ್ತು ಭದ್ರತೆಯನ್ನು ಪರಿಶೀಲಿಸಲು ಆಗತ್ಯವಿರುವ ದಾಖಲೆಗಳು, ಖಾತರಿಗಳು ಸೇರಿದಂತೆ.
  - ಯಾವುದೇ ಸಾಲದ ಅರ್ಜಿ ನಮೂನೆಯನ್ನು ಮಂಜೂರು ಮಾಡುವ ಅಥವಾ ತಿರಸ್ಕರಿಸುವ ಮೌದಲು ಅರ್ಜಿಯ ನಿರ್ಧಾರವನ್ನು ತೆಗೆದುಕೊಳ್ಳಲ್ಪಟ್ಟಿ ಪ್ರಮುಖ ನಿಯತಾಂಕವಾಗಿರುವ ಸಾಲಗಾರನ ಕ್ರೆಡಿಟ್ ಅಹಕ್ತೆಯನ್ನು ಖಚಿತಪಡಿಸಿಕೊಳ್ಳಲು LFL ಸಾಲಗಾರನ ಕಾರಣ ಶೃಂದ್ಯಯನ್ನು ನಿರ್ವಹಿಸುತ್ತದೆ.
  - LFL ಸಾಲವನ್ನು ಪಡೆಯಲು ತನ್ನ ಸಾಲಗಾರನಿಗೆ ಸಾಲದ ಅರ್ಜಿಯ ಸ್ವೀಕೃತಿಗಾಗಿ ಸ್ವೀಕೃತಿಯನ್ನು ನೀಡುವ ಕಾರ್ಯವಿಧಾನವನ್ನು ಹೊಂದಿದೆ. LFL ತನ್ನ ನಿರ್ಧಾರದ ಬಗ್ಗೆ ಆಗತ್ಯವಿರುವ ಎಲ್ಲಾ ಮಾಹಿತಿಯನ್ನು ಪೂರ್ಣವಾಗಿ ಸ್ವೀಕರಿಸಿದ ದಿನಾಂಕದಿಂದ ಸರಿಯಾದ ಸಮಯದೊಳಗೆ ಸಾಲಗಾರನಿಗೆ ತಿಳಿಸುತ್ತದೆ.
  - ಸಾಲಗಾರನಿಗೆ ಎಲ್ಲಾ ಮಾಹಿತಿಗಳನ್ನು ಸ್ಥಳೀಯ ಭಾಷೆಯಲ್ಲಿ ಅಥವಾ ಸಾಲಗಾರನಿಗೆ ಅರ್ಥವಾಗುವ ಭಾಷೆಯಲ್ಲಿರಬೇಕು ತಿಳಿಸಬೇಕು.

ದಿಜಿಟಲ್ ಲೆಂಡಿಂಗ್ ಪಾರ್ಟ್‌ಫಾರ್ಮನಿಂದ ಸಾಲವನ್ನು ಪಡೆಯಲಾಗಿದೆ

- సోసిఫింగ్ ఏజెంట్‌గలాగి తొడగిసికొండిరువ డిజిటల్ లెండింగ్ ప్లాట్‌థామ్స్‌గాళ హసరుగళన్న

(ಇನ್ನು ಮುಂದೆ ಏಜೆಂಟ್‌ಗಳು ಎಂದು ಉಲ್ಲೇಖಿಸಲಾಗುತ್ತದೆ) LFL ನ ವೆಚಾಸ್ಪೇಟ್‌ನಲ್ಲಿ ಬಹಿರಂಗವಡಿಸಲಾಗುತ್ತದೆ.

- ಏಜೆಂಟರಾಗಿ ತೊಡಗಿಸಿಕೊಂಡಿರುವ ಡಿಜಿಟಲ್ ಲೆಂಡಿಂಗ್ ಪಾಲ್ಟ್‌ಫಾರ್ಮ್‌ಗಳನ್ನು ಗ್ರಾಹಕರಿಗೆ ಮುಂಗಡವಾಗಿ ಬಹಿರಂಗವಡಿಸಲು ನಿದೇಶಿಸಲಾಗುವುದು, LFL ಗಳ ಹೆಸರನ್ನು ಮತ್ತು LFL ಅವರು ಯಾರ ಪರವಾಗಿ ಅವರು ಅವರೊಂದಿಗೆ ಸಂಪರ್ಕನ ನಡೆಸುತ್ತಿದ್ದಾರೆಂದು ಏಜೆಂಟ್‌ಗಳ ಹೆಸರನ್ನು ತೋರಿಸಲಾಗುತ್ತದೆ.
- ಮಂಜೂರಾದ ತಕ್ಷಣವೇ ಆದರೆ ಸಾಲದ ಒಪ್ಪಂದವನ್ನು ಕಾರ್ಯಗತಗೊಳಿಸುವ ಮೌದಲು, ಲೆಟರ್ ಹೆಡ್‌ನಲ್ಲಿ ಸಾಲಗಾರನಿಗೆ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ.
- ಸಾಲ ಒಪ್ಪಂದದ ಪ್ರತಿ ಜೋತೆಗೆ ಸಾಲ ಒಪ್ಪಂದದಲ್ಲಿ ತಿಳಿಸಲಾದ ಎಲ್ಲಾ ಅಡಕ ಗಳ ಪ್ರತಿ ಸಾಲಗಳ ಮಂಜೂರಾತಿ/ವಿತರಣೆ ಸಮಯದಲ್ಲಿ ಎಲ್ಲಾ ಸಾಲಗಾರರಿಗೆ ನೀಡಬೇಕು .
- LFL ನಿಂದ ತೊಡಗಿಸಿಕೊಂಡಿರುವ ಡಿಜಿಟಲ್ ಲೆಂಡಿಂಗ್ ಪಾಲ್ಟ್‌ಫಾರ್ಮ್‌ಗಳ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆ ಮತ್ತು ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಬೇಕು.
- ಕುಂದುಕೊರತೆ ನಿರಾರಣಾ ಕಾರ್ಯವಿಧಾನದ ಬಗ್ಗೆ ಜಾಗೃತಿ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು.

## ಸಾಲದ ಮೌಲ್ಯಮಾಪನ ಮತ್ತು ನಿಯಮಗಳು/ಘರತ್ವಗಳು

- LFL ಸಾಲಗಾರನಿಗೆ ಸ್ಟೋರ್ ಭಾಷೆಯಲ್ಲಿ ಸಾಲಗಾರನಿಗೆ ಮಂಜೂರಾತಿ ಪತ್ರದ ಮೂಲಕ ಅರ್ಥವಾಗುವಂತೆ ಬರವಣಿಗೆಯಲ್ಲಿ ತಿಳಿಸುತ್ತದೆ ಅಥವಾ ಇಲ್ಲದಿದ್ದರೆ, ವಾರ್ಷಿಕ ರಿಯಾಲಿಟಿ ದರ / ಬಡ್ಡ ಮತ್ತು ಅರ್ಜಿಯ ವಿಧಾನ ಸೇರಿದಂತೆ ಎಲ್ಲಾ ನಿಯಮಗಳು ಮತ್ತು ಘರತ್ವಗಳೊಂದಿಗೆ ಮಂಜೂರಾದ ವೀತಿಯ ಮೌತ್ತವನ್ನು ತಿಳಿಸುತ್ತದೆ. ಅದರ ಮತ್ತು LFL ನ ದಾಖಲೆಯಲ್ಲಿ ಸಾಲಗಾರರಿಂದ ಈ ನಿಯಮಗಳು ಮತ್ತು ಘರತ್ವಗಳ ಬಹಿರ್ವಿಯನ್ನು ಪಡೆದುಕೊಳ್ಳಬೇಕು.
- ತಡವಾದ ಮರುಪಾವತಿಗೆ ವಿಧಿಸಲಾಗುವ ದಂಡದ ಬಡ್ಡಿಗೆ ಸಂಬಂಧಿಸಿದ ಯಾವುದೇ ಘರತ್ವಗಳನ್ನು ಲೋನ್ ಒಪ್ಪಂದದಲ್ಲಿ ದಪ್ಪ ಅಕ್ಷರದಲ್ಲಿ ಹಾಕಲಾಗುತ್ತದೆ.
- LFL ಸಾಲಗಾರನು ಅರ್ಥಮಾಡಿಕೊಂಡಂತೆ ಸಾಲದ ಒಪ್ಪಂದದ ನಕಲನ್ನು ಮತ್ತು ಸಾಲದ ಒಪ್ಪಂದದಲ್ಲಿ ಉಲ್ಲೇಖಿಸಲಾದ ಎಲ್ಲಾ ಅಡಕಗಳ ಪ್ರತಿಯನ್ನು ಸಾಲದ ಮಂಜೂರಾತಿ/ವಿತರಣಾ ಸಮಯದಲ್ಲಿ ಎಲ್ಲಾ ಸಾಲಗಾರರಿಗೆ ನೀಡಬೇಕು.

## ಸಾಲಗಳ ವಿತರಣೆ (ನಿಯಮಗಳು ಮತ್ತು ಘರತ್ವಗಳಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ)

- ಅದರ ಪ್ರಕಟಿಸಿದ ವೆಚಾಸ್ಪೇಟ್ ಮೂಲಕ ಅರ್ಥವಾ ಸೂಕ್ತವಾದಂತೆ, ಗ್ರಾಹಕರಿಗೆ ನಿರ್ದಿಷ್ಟವಾಗಿದ್ದರೆ, LFL ಅದರ ಸಾಲಗಾರರಿಗೆ ಸೂಚನೆಯನ್ನು ನೀಡುತ್ತದೆ, ಸ್ಟೋರ್ ಭಾಷೆಯಲ್ಲಿ ಅರ್ಥವಾ ಸಾಲಗಾರನು ಅರ್ಥಮಾಡಿಕೊಂಡ ಭಾಷೆಯಲ್ಲಿ ಮಂಜೂರಾತಿ ನಿಯಮಗಳು ಮತ್ತು ಘರತ್ವಗಳಲ್ಲಿನ ಯಾವುದೇ ಬದಲಾವಣೆಯನ್ನು ಒಳಗೊಂಡಂತೆ ಆದರೆ ವಿತರಣಾ ವೇಳಾಪಟ್ಟಿ, ಬಡ್ಡದರಗಳು, ಸೇವಾ ಶುಲ್ಕಗಳು, ಪ್ರೋಫೆಸಿಯಲ್ ಶುಲ್ಕಗಳು ಇತ್ಯಾದಿಗಳಿಗೆ ಸೀಮಿತವಾಗಿಲ್ಲ. ರಿಯಾಲಿಟಿ/ಬಡ್ಡ ದರಗಳು ಮತ್ತು ಶುಲ್ಕಗಳಲ್ಲಿನ ಬದಲಾವಣೆಗಳು ನಿರೀಕ್ಷಿತವಾಗಿ ಮಾತ್ರ ಪರಿಣಾಮ ಬೇರುಪ್ಪದನ್ನು LFL ಖಚಿತಪಡಿಸುತ್ತದೆ. ಈ ನಿಟ್ಟಿನಲ್ಲಿ ಸೂಕ್ತವಾದ ಘರತ್ವಗಳನ್ನು ಸಾಲ ಒಪ್ಪಂದದಲ್ಲಿ ಅಳವಡಿಸಲಾಗಿದೆ.
- LFL ನ ನಿರ್ಧಾರವು ಸಂಬಂಧಿತ ಸಾಲ ಒಪ್ಪಂದಕ್ಕೆ ಪಾವತಿ ಅರ್ಥವಾ ಕೆಲಸ ನಿರ್ವಹಣೆಯನ್ನು ವೇಗಗೊಳಿಸಲು / ಮರುಪಡೆಯಲು ಅನುಗುಣವಾಗಿರುತ್ತದೆ

## ಬಾಕಿಗಳ ಸಂಗ್ರಹ

- LFL ಗ್ರಾಹಕರಿಗೆ ಅವರ ಬಾಕಿಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ ಮತ್ತು ಅದನ್ನು ಪಾವತಿಸಲು ಸರಿಯಾದ ಸಮಯವನ್ನು ನೀಡುತ್ತದೆ.

- LFL ಎಲ್ಲಾ ಬಾಕಿಗಳ ಮರುಪಾವತಿಯ ಮೇಲೆ ಅಥವಾ ಸಾಲದ ಬಾಕಿ ಮೊತ್ತದ ವಸೋಲಿ ಮೇಲೆ ಯಾವುದೇ ಕಾನೂನುಬದ್ದ ಹಕ್ಕು ಅಥವಾ ಸಾಲಗಾರನ ವಿರುದ್ದ ಅವರು ಹೊಂದಿರುವ ಯಾವುದೇ ಇತರ ಹಕ್ಕುಗಳಿಗೆ ಒಳಿಪಟ್ಟು ಎಲ್ಲಾ ಭದ್ರತೆಗಳನ್ನು ಬಿಡುಗಡೆ ಮಾಡುತ್ತದೆ. ಅಂತಹ ಸೆಟ್ ಆಫ್ ಹಕ್ಕನ್ನು ಚಲಾಯಿಸಬೇಕಾದರೆ, ಉಳಿದ ಕ್ಲೌಮ್‌ಗಳು ಮತ್ತು ಸಂಬಂಧಿತ ಕ್ಲೌಮ್ ಇತ್ಯಾರ್ಥವಾಗುವವರೆಗೆ / ಪಾವತಿಸುವವರೆಗೆ ಸೆಕ್ಯಾರಿಟಿಗಳನ್ನು ಉಳಿಸಿಕೊಳ್ಳಲು LFL ಅಹ್ವಾಗಿರುವ ಪರತ್ತುಗಳ ಬಗ್ಗೆ ಸಂಪೂರ್ಣ ವಿವರಗಳೊಂದಿಗೆ ಸಾಲಗಾರನಿಗೆ ಸೂಚನೆಯನ್ನು ನೀಡಲಾಗುತ್ತದೆ.
- LFL ತನ್ನ ಆಸಕ್ತಿಯನ್ನು ರಕ್ಷಿಸುವ ಸಂದರ್ಭದಲ್ಲಿ ಡೈಫಾಲ್ಸ್ ಸಾಲಗಾರರಿಂದ ಬಾಕಿಗಳನ್ನು ವಸೋಲಿ ಮಾಡಲು ಸರಿಯಾದ ಮತ್ತು ಕಾನೂನುಬದ್ದ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
- ಗ್ರಾಹಕರೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸಲು ಸಿಬ್ಬಂದಿಗೆ ಒಳ್ಳೆಯ ತರಬೇತಿ ನೀಡಲಾಗಿದೆ ಎಂದು LFL ಖಚಿತಪಡಿಸುತ್ತದೆ.

## ಇತರ ಮಾರ್ಗಸೂಚಿಗಳು

- ಆಯಾ ಸಾಲ ಒಷ್ಟಂದದ ನಿಯಮಗಳು ಮತ್ತು ಪರತ್ತುಗಳಲ್ಲಿ ಒದಗಿಸಲಾದ ಉದ್ದೇಶಗಳನ್ನು ಹೊರತುಪಡಿಸಿ LFL ತನ್ನ ಸಾಲಗಾರನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯುತ್ತದೆ (ಹೂಸ ಮಾಹಿತಿ, ಸಾಲಗಾರರಿಂದ ಮೊದಲೇ ಒಹಿರಂಗಪಡಿಸದ ಹೂರತು, ಅದು LFL ನ ಗಮನಕ್ಕೆ ಬರಬಹುದು).
- ಸಾಲದ ಖಾತೆಯನ್ನು ವರ್ಗಾಯಿಸಲು ಸಾಲಗಾರರಿಂದ ವಿನಂತಿಯ ಸ್ವೀಕೃತಿಯ ಸಂದರ್ಭದಲ್ಲಿ, ಒಮ್ಮೆಗೆ ಅಥವಾ
- ಅಂದರೆ LFL ನ ಆಕ್ಷೇಪಣೆ, ಯಾವುದಾದರೂ ಇದ್ದರೆ, ಸಾಮಾನ್ಯವಾಗಿ ಸಾಲಗಾರನ ವಿನಂತಿಯನ್ನು ಸ್ವೀಕರಿಸಿದ ದಿನಾಂಕದಿಂದ 21 ದಿನಗಳಲ್ಲಿ ಅಂತಹ ಸಾಲಗಾರನಿಗೆ ತಿಳಿಸಲಾಗುತ್ತದೆ. ಅಂತಹ ವರ್ಗಾವಣೆಯು ಎಲ್ಲಾ ಅನ್ವಯವಾಗುವ ಕಾನೂನುಗಳಿಗೆ ಅನುಗುಣವಾಗಿ ಪಾರದರ್ಶಕ ಒಷ್ಟಂದದ ನಿಯಮಗಳ ಪ್ರಕಾರ ಇರುತ್ತದೆ.

- ತನ್ನ ಸಾಲಗಾರನ ಬಾಕಿ ಬಾಕಿಗಳ ವಸೂಲಾತಿ ವಿಷಯದಲ್ಲಿ, LFL ಅನಗತ್ಯ ಕಿರುಕುಳಿವನ್ನು ಆಶ್ರಯಿಸುವುದಿಲ್ಲ. ಬೆಸ್ ಸಮಯದಲ್ಲಿ ಸಾಲಗಾರರನ್ನು ನಿರಂತರವಾಗಿ ತೊಂದರೆಗೋಳಿಸುವುದು, ಸಾಲಗಳು/ಬಾಕಿಗಳ ವಸೂಲಾತಿಗಾಗಿ ಸಾಧ್ಯ ಶಕ್ತಿಯನ್ನು ಬಳಸುವುದು ಇತ್ತಾದಿ. ಗ್ರಾಹಕರೊಂದಿಗೆ ಸೂಕ್ತ ರೀತಿಯಲ್ಲಿ ವ್ಯವಹರಿಸಲು ಸಿಬ್ಬಂದಿಗೆ ಸಮರ್ಪಕವಾಗಿ ತರಬೇತಿ ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ತರಬೇತಿಯನ್ನು ನೀಡಲಾಗುತ್ತದೆ.
- LFL ಪ್ರೋಟೋಟಿಪ್ ರೇಟ್ ಟ್ರೈಲ್ ಲೋನ್‌ಗಳ ಮೇಲೆ ಯಾವುದೇ ಸ್ಪಷ್ಟಮಾರುಸಾಫ್ಟ್‌ಡೈನ್ ಶುಲ್ಕಗಳು/ಪ್ರೋವೆ-ಪಾವತಿ ಹೆನಾಲ್ಟ್‌ಗಳನ್ನು ವಿಧಿಸುವುದಿಲ್ಲ, ಸಹ-ಭಾಧ್ಯತೆ(ಗಳು) ಜೊತೆ ಅಥವಾ ಇಲ್ಲದೆ ವ್ಯಯಕ್ಕಿಂತ ಸಾಲಗಾರರಿಗೆ ವ್ಯವಹಾರವನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಮಂಜೂರು ಮಾಡಲಾಗುವುದು.
- ಕಂಪನಿಯ ಕಾರ್ಯನಿರ್ವಾಹಕರ ನಿರ್ದಾರಗಳಿಂದ ಬರುವ ವಿವಾದಗಳನ್ನು ಪರಿಹರಿಸಲು ಕಂಪನಿಯ ಒಂದು ವ್ಯವಸ್ಥೆಯನ್ನು ಹೊಂದಿರುತ್ತೇನು, ಅಂತಹ ದೂರುಗಳನ್ನು ಕಂಪನಿಯ ಈ ಕಾರ್ಯನಿರ್ವಾಹಕರಿಗಿಂತ ಮೇಲಿರುವ ಅಧಿಕೃತ ಒಂದು ಹಂತದ ಮೂಲಕ ಆಲೀಸಲಾಗುತ್ತದೆ ಮತ್ತು ವಿಲೇವಾರಿ ಮಾಡಬೇಕು.

## ಕುಂದುಕೊರತೆ ಪರಿಹಾರ ಕಾರ್ಯವಿಧಾನ

ಪ್ರಸ್ತುತ ಸ್ವಾರ್ಥಾರ್ಥಿಕ ಸನ್ನಿವೇಶದಲ್ಲಿ, ಅತ್ಯಾತ್ಮಮ ಗ್ರಾಹಕ ಸೇವೆಯು ನಿರಂತರ ವಾರ್ತಾರ ಬೆಳೆವಣಿಗೆ ಮುಖ್ಯವಾಗಿದೆ. ಯಾವುದೇ ಕಾರ್ಯವೇ ರೇಟ್ ಸಂಸ್ಥೆಯಲ್ಲಿ ಗ್ರಾಹಕರ ದೂರುಗಳು ವಾರ್ತಾರದ ಭಾಗವಾಗಿದೆ.

LFL ನಲ್ಲಿ, ಗ್ರಾಹಕ ಸೇವೆ ಮತ್ತು ತೃಪ್ತಿ ನಮ್ಮ ಪ್ರಧಾನ ಗಮನವಾಗಿದೆ. ಹೊಸ ಗ್ರಾಹಕರನ್ನು ಆಕರ್ಷಿಸಲು ಮಾತ್ರವಲ್ಲದೆ ಈಗಾಗಲೇ ಇರುವ ಗ್ರಾಹಕರನ್ನು ಉಳಿಸಿಕೊಳ್ಳಲು ತ್ವರಿತ ಮತ್ತು ಪರಿಣಾಮಕಾರಿ ಸೇವೆಯನ್ನು ನೀಡುವುದು ಅತ್ಯಗತ್ಯ ಎಂದು ನಾವು ನಂಬುತ್ತೇವೆ. LFL ನಮ್ಮ ಗ್ರಾಹಕರಿಗೆ ಹಚ್ಚಿನ ಅನುಭವವನ್ನು ನೀಡುವ ದೃಷ್ಟಿಯಿಂದ ಉತ್ತಮ ಗ್ರಾಹಕ ಅನುಭವ ಮತ್ತು ಸಮರ್ಥವಾದ ಕುಂದುಕೊರತೆ ನಿರ್ವಾರಣಾ ಕಾರ್ಯವಿಧಾನವನ್ನು ನೀಡುವ ಕಡೆಗೆ ಆಧಾರಿತವಾದ ಬಹಳಷ್ಟು ಯೋಜನೆಗಳೊಂದಿಗೆ ಬಂದಿದೆ.

LFL ನ ಪರಿಹಾರ ಕಾರ್ಯವಿಧಾನವನ್ನು ಹೆಚ್ಚು ಅಧ್ಯಪೂರ್ಣ ಮತ್ತು ಪರಿಣಾಮಕಾರಿಯಾಗಿ ಮಾಡಲು, ರಚನಾತ್ಮಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಈ ವ್ಯವಸ್ಥೆಯು ಬಯಸಿದ ಪರಿಹಾರವು ನ್ಯಾಯಯುತ ಮತ್ತು ನ್ಯಾಯಯುತವಾಗಿದೆ ಮತ್ತು ನಿಯಮಗಳು ಮತ್ತು ನಿಯಂತ್ರಣದ ಚೌಕಟ್ಟಿನೊಳಗೆ ಇದೆ ಎಂದು ಖಚಿತಪಡಿಸುತ್ತದೆ.

## ಉದ್ದೇಶ/ಪ್ರಮುಖ ಬದ್ದತೆಗಳು

ತನ್ನ ಗ್ರಾಹಕರ ಕಡೆಗೆ LFL ನ ಪ್ರಮುಖ ಬದ್ದತೆಗಳು:

- ಎಲ್ಲಾ ಗ್ರಾಹಕರ ನ್ಯಾಯಯುತವಾದ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು;
- ದೂರುಗಳು ಮತ್ತು ಕೊರತೆಗಳನ್ನು ಸಮಯೋಚಿತವಾಗಿ ಬಗೆಹರಿಸಲು;
- ಗ್ರಾಹಕರ ಪ್ರಶ್ನೆಗಳನ್ನು ಸಂಪೂರ್ಣವಾಗಿ ಅಧ್ಯಪೂರ್ಣ ಮತ್ತು ಸಾಧ್ಯವಾದಷ್ಟು ಸಹಾಯಕಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಮಯವನ್ನು ತೆಗೆದುಕೊಳ್ಳಲು;
- ಸಮಸ್ಯೆಗಳು/ದೂರುಗಳನ್ನು ಪರಿಹರಿಸಲು ಸಂಪರ್ಕಿಸಬೇಕಾದ ಪರಿಹಾರ ಕಾರ್ಯವಿಧಾನ ಮತ್ತು ಗೊತ್ತುಪಡಿಸಿದ ಅಧಿಕಾರಿಗಳನ್ನು ಕುರಿತು ಗ್ರಾಹಕರಿಗೆ ತಿಳಿಸಲು.

ಮುಖ್ಯವಾಗಿ, LFL ನಮ್ಮ ಗ್ರಾಹಕರ ಗೌಪ್ಯತೆ ಮತ್ತು ಘನತೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಎಲ್ಲಾ ಸಮಯದಲ್ಲಿ, ತನ್ನ ಗ್ರಾಹಕರನ್ನು ನ್ಯಾಯಯುತವಾಗಿ ಮತ್ತು ಸಭ್ಯತೆಯಿಂದ ನಡೆಸಿಕೊಳ್ಳಲು.

## ಗ್ರಾಹಕರ ದೂರುಗಳು/ ಕುಂದುಕೊರತೆಗಳನ್ನು ನಿರ್ವಹಿಸಲು ಯಂತ್ರೋಪಕರಣಗಳು.

ಪ್ರತಿಶ್ಯಯೆ ನೀಡಲು ಅಥವಾ ತಮ್ಮ ದೂರನ್ನು ಕೆಳುಹಿಸಲು ಬಯಸುವ ಗ್ರಾಹಕರು ಸೋಮವಾರದಿಂದ ಶುಕ್ರವಾರದವರೆಗೆ (ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ) ಬೆಳಿಗ್, 10:00 ರಿಂದ ಮತ್ತು ಸಂಜೆ 7:00 ಗಂಟೆಯ ನಡುವೆ ಕೆಳಗಿನ ಚಾನಲ್‌ಗಳನ್ನು ಬಳಸಬಹುದು.

### 1) ಗ್ರಾಹಕರ ದೂರುಗಳನ್ನು ನಿರ್ವಹಿಸಲು ಆಂತರಿಕ ಆಡಳಿತ ವ್ಯವಸ್ಥೆ

- i). ನಮ್ಮ ಗ್ರಾಹಕ ಸೇವಾ ಸಹಾಯವಾಳಿಗೆ 1800 5720 202 (ಟೋಲ್ ಫೋನ್) ಕರೆ ಮಾಡಿ (ಬೆಳಿಗ್, 10:00 ರಿಂದ ಸಂಜೆ 7:00 ರವರೆಗೆ - ಸೋಮವಾರದಿಂದ ಶುಕ್ರವಾರದವರೆಗೆ, ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ)
- ii) [care@lendingkart.com](mailto:care@lendingkart.com) ನಲ್ಲಿ ನಮಗೆ ಇಮೇಲ್ ಮಾಡಿ
- iii) ತಿಳಿಸಲಾದ ವಿಳಾಸದಲ್ಲಿ ನಮಗೆ ಬರೆಯಿರಿ: ಲೆಂಡಿಂಗ್ ಕಾರ್ಟ್ ಫೈನಾನ್ ಲಿಮಿಟೆಡ್, ವೆಸ್ಟ್‌ಗೇಟ್ ಬಿಸಿನೆಸ್ ವೇ, ಬ್ಲಾಕ್ ಎ, ಎರಡನೇ ಮಹಡಿ ಮಕಬಾರ್ ಎಸ್‌ಜಿ ಹೆಡ್‌ಆರ್, ಟ್ರಾಟ್‌ಎ ಕೋರ್ಟ್‌ಮಾ ಹತ್ತಿರ, ಅಹಮದಾಬಾದ್ 380051

ನೀಡಿದ ಸಮಯದೌಳಗೆ ದೂರನ್ನು ಬಗೆಹರಿಸದಿದ್ದಲ್ಲಿ ಅಥವಾ LFL ಒದಗಿಸಿದ ಪರಿಹಾರ ಅವನು/ಅವಳು ತೃಪ್ತನಾಗಿದ್ದರೆ, ಗ್ರಾಹಕರು ಕುಂದುಕೊರತೆ ಪರಿಹಾರ ಮತ್ತು ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದು:

<b>ಹೆಸರು</b>	ಕುಮಾರಿ ಅಜಿತಾ ಕೆ
<b>ಹುದ್ದೆ</b>	ಹಿರಿಯ ನಿರ್ದೇಶಕ - ಗ್ರಾಹಕ ಸೇವೆ
<b>ಸಂಪರ್ಕ ಸಂಖ್ಯೆ</b>	+91- 6358874622 - ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್, 10.30 ರಿಂದ ಸಂಜೆ 6.00 ರವರೆಗೆ
<b>ಇಮೇಲ್ ಇಡಿ</b>	grievance.redressal@lendingkart.com

ಎಲ್ಲಾ ಗ್ರಾಹಕರ ಕುಂದುಕೊರತೆಗಳನ್ನು ಸ್ವೀಕರಿಸಲು ಕುಂದುಕೊರತೆ ನಿವಾರಣಾ ಅಧಿಕಾರಿ ಕಚೇರಿ ಸಮಯದಲ್ಲಿ ಲಭ್ಯವಿರುತ್ತಾರೆ.

ಕುಂದುಕೊರತೆಗಳನ್ನು ಪರಿಶೀಲಿಸಿದ ನಂತರ, ದೂರು/ಕುಂದುಕೊರತೆಗಳನ್ನು ಸ್ವೀಕರಿಸಿದ 30 ಕೆಲಸದ ದಿನಗಳೊಳಗೆ ಕುಂದುಕೊರತೆ ನಿವಾರಣಾ ಅಧಿಕಾರಿ ಅಂತಿಮ ಪ್ರತಿಕ್ರಿಯೆಯನ್ನು ಕಳುಹಿಸುತ್ತಾರೆ. ಈ ಸಮಯದಲ್ಲಿ, ಗ್ರಾಹಕರು ತಮ್ಮ ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸಲು ನಮಗೆ ಬರೆಯಬಹುದು ಮತ್ತು ಸಾಧ್ಯವಾದಘಟ್ಟ ಬೇಗ ಅವರಿಗೆ ಪ್ರತಿಕ್ರಿಯೆಸಲು ನಾವು ಪ್ರಯತ್ನಿಸುತ್ತೇವೆ.

ಒಳಗೊಂಡಿರುವ ಚಟುವಟಿಕೆಗಳ ಸ್ವರೂಪದಿಂದಾಗಿ ಕೆಲವು ರೀತಿಯ ಪ್ರಕರಣಗಳಿಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ; ಉದಾ. ಡಾಬಲೆಗಳ ಮರುಪಡೆಯುವಿಕೆ. ಕಂಪನಿಯು ಅಂತಹ ವಿಳಂಬದ ಬಗ್, ಗ್ರಾಹಕರಿಗೆ ತಿಳಿಸುತ್ತದೆ ಮತ್ತು ದೂರಿನ ಪರಿಹಾರಕ್ಕಾಗಿ ನಿರೀಕ್ಷಿತ ಸಮಯವನ್ನು ನೀಡುತ್ತದೆ.

- 2) ಸಮಯದ ಚೌಕಟ್ಟಿನೋಳಿಗೆ ದೂರು/ವಿವಾದವನ್ನು ಕುಂದುಕೊರತೆ ಅಧಿಕಾರಿಯು ಪರಿಹಾರಸಿದ್ದಾರೆ, ಗ್ರಾಹಕರು ನಿರ್ವಹಣೆಗೆ ಪತ್ತ ಬರೆಯಬಹುದು

<b>ಹೆಸರು</b>	ಶ್ರೀ ಅಭಿಷೇಕ್ ಸಿಂಗ್
<b>ಹುದ್ದೆ</b>	ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ
<b>ಇಮೇಲ್ ಇಡಿ</b>	COO.escalation@lendingkart.com

- 3) ಒಂದು ತಿಂಗಳ ಅವಧಿಯಲ್ಲಿ ದೂರು/ವಿವಾದವನ್ನು ಪರಿಹಾರಸಿದ್ದಾರೆ (ಗ್ರಾಹಕರ ದೂರನ್ನು ಸಂಪೂರ್ಣವಾಗಿ ಅಧವಾ ಭಾಗಶಃ ತೀರಸ್ತಿರಿಸಲಾಗಿದೆ ಮತ್ತು ಗ್ರಾಹಕರು ತೃಪ್ತರಾಗಿಲ್ಲ, ಅಧವಾ ಗ್ರಾಹಕರು ಉತ್ತರವನ್ನು ಸ್ವೀಕರಿಸಿದ್ದಾರೆ), ಗ್ರಾಹಕರು ಒಂಬುಡ್‌ಮನ್ಯಾಗೆ ಮನವಿ ಮಾಡಬಹುದು ಅಧವಾ ಉಪ ಒಂಬುಡ್‌ಮನ್ಯಾ, ಈ ಕೆಳಗಿನ ಯಾವುದಾದರೂ ವಿಧಾನದಲ್ಲಿ:

### 1) ಆನ್‌ಲೈನ್ ಮೋಡ್ ಮೂಲಕ ಮಾಡಿದ ದೂರು:

ದೂರನ್ನು ಗೊತ್ತುಪಡಿಸಿದ ಪ್ರೋಟ್ರೆಲ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಅಂದರೆ, <https://cms.rbi.org.in>

### 2) ಎಲೆಕ್ಟ್ರಾನಿಕ್ ಅಧವಾ ಭೌತಿಕ ವಿಧಾನದ ಮೂಲಕ ಮಾಡಿದ ದೂರು:

ದೂರನ್ನು ಎಲೆಕ್ಟ್ರಾನಿಕ್ ರೀತಿಯಲ್ಲಿ ಅಧವಾ ಭೌತಿಕವಾಗಿ ನೀರ್ದೇಶಿಸಿದ ಸ್ವರೂಪದಲ್ಲಿ ಕೇಂದ್ರೀಕೃತ ರಸೀದಿ ಮತ್ತು ಸಂಸ್ಕರಣೆಗೆ RBI ಸೂಚಿಸಬಹುದು -

ಕೇಂದ್ರೀಕೃತ ರಸೀದಿ ಮತ್ತು

ಸಂಸ್ಕರಣಾ ಕೇಂದ್ರ (CRPC)

ಭಾರತೀಯ ರಿಸರ್ವ್

ಬಾಂಕ್

ಸೆಂಟ್ರಲ್ ಲಿಸಾಟ್, ಸೆಕ್ಟರ್ 17,

ಚಂಡೀಗಳ್ - 160 017  
ಇಮೇಲ್ - crpc@rbi.org.in  
ಟೆಲೋಲ್ ಫೋನ್ ಸಂಖ್ಯೆ -14448  
(ಬೆಳಿಗ್ 9:30 ರಿಂದ ಸಂಜೆ  
5:15 ರವರೆಗೆ)

### 3) ಕಡ್ಡಾಯ ಪ್ರದರ್ಶನ ಅವಶ್ಯಕತೆಗಳು

LFL ನಮ್ಮ ಎಲ್ಲಾ ಕಚೇರಿಗಳಲ್ಲಿ ಮತ್ತು ನಮ್ಮ ವೆಬ್ಸೈಟ್‌ನಲ್ಲಿ ಈ ಕೆಳಗಿನವುಗಳನ್ನು ಹೊಂದಿದೆ:

- ದೂರಾಗಳು ಮತ್ತು ಸೆಲಹೆಗಳನ್ನು ಸ್ವೀಕರಿಸಲು ಸೂಕ್ತ ವ್ಯವಸ್ಥೆ.
- ಕುಂದುಕೊರತೆ ನಿವಾರಣಾ ಅಧಿಕಾರಿಯ ಹೆಸರು, ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸಿ

- ಪ್ರಥಾನ ನೋಡಲ್ ಅಧಿಕಾರಿ/ನೋಡಲ್ ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ವಿವರಗಳು (ದೂರವಾಣಿ/ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಬಡಿ) ಪ್ರದರ್ಶನ
- ಒಂಬಡ್‌ಮನ್‌ಗೆ ದೂರು ಸಲ್ಲಿಸುವ ವಿಧಾನದ ವಿವರಗಳು
  - ಕಂಬಂಬಡ್‌ಮನ್ ಯೋಜನೆಯ ಪ್ರಮುಖ ಲಕ್ಷಣಗಳು (ಇಂಗ್ಲಿಷ್, ಹಿಂದಿ ಮತ್ತು ಸ್ಥಳೀಯ ಭಾಷೆಗಳಲ್ಲಿ) ಕುಂದುಕೊರತೆ ನಿವಾರಣಾ ಘಟಕದ ಪ್ರಕ್ರಿಯೆಯು ಗ್ರಹಕರಿಗೆ ಎಲ್ಲಾ ದೂರುಗಳನ್ನು ಮುಚ್ಚುವುದನ್ನು ಖಚಿತಪಡಿಸುತ್ತದೆ.

ಅವನ/ಅವಳ ಮತ್ತು ದೂರು ಬಗೆಹರಿಸಲು ಸಾಧ್ಯವಾಗದಿದ್ದಲ್ಲಿ ದೂರನ್ನು ಸೂಕ್ತ ಮಟ್ಟಕೆ ಹೆಚ್ಚಿಸಲಾಗಿದೆ ಎಂದು ಅವರು ಖಚಿತಪಡಿಸಿಕೊಳ್ಳುತ್ತಾರೆ. ಪರಿಣಾಮಕಾರಿ ಪರಿಹಾರವನ್ನು ಪಡೆಯಲು ನಮ್ಮ ಗ್ರಹಕರು ಹಿರಿಯ ನಿರ್ವಹಣೆಗೆ ದೂರು ನೀಡಂತಹ ಪರಿಸ್ಥಿತಿಯನ್ನು ನಾವು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಅಂತಿಮ ಪ್ರಯತ್ನವಾಗಿದೆ, ಈ ದೂರುಗಳನ್ನು ನಿರ್ವಹಿಸಲು ನಾವು ದೃಢವಾದ ಕಾರ್ಯವಿಧಾನವನ್ನು ಹಾಕಿದ್ದೇವೆ, ಕಾರಣಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನದಿಂದ ಅವುಗಳನ್ನು ಪರಿಶೀಲಿಸುತ್ತೇವೆ. ದೂರಿಗಾಗಿ ಮತ್ತು ಹೆಚ್ಚಳ್ಳಕ್ಕಾಗಿ ಮತ್ತು ಅದರ ಮರುಕಳಿಸುವಿಕೆಯನ್ನು ತಡೆಗಟ್ಟಿಸುತ್ತಿರುವ ಕಳಸ.

#### 4) ಸಮಯದ ಚೌಕಟ್ಟು

ದೂರುಗಳನ್ನು ನೋಡಾಯಿಸಲು, ಗ್ರಹಕರು ಮೇಲೆ ತಿಳಿಸಲಾದ ಯಾವುದೇ ಚಾನಲ್‌ಗಳನ್ನು ಒಳಗೊಂಡಿರುತ್ತಿರುತ್ತಾರೆ (ಗ್ರಹಕರು ದೂರುಗಳನ್ನು ನಿರ್ವಹಿಸಲು ಆಂತರಿಕ ಯಂತ್ರೋಪಕರಣಗಳಲ್ಲಿ ವಾಯಿಂಟ್ ಎಂಬುದು ಅನ್ನು ಉಲ್ಲೇಖಿಸಿ). ದೂರನ್ನು ಲೀಖಿತವಾಗಿ ಸ್ವೀಕರಿಸಿದ್ದರೆ, LFL ಒಂದು ವಾರದೊಳಗೆ ಸ್ವೀಕೃತಿ / ಪ್ರಕ್ರಿಯೆಯನ್ನು ಕೆಳುಹಿಸಲು ಪ್ರಯತ್ನಿಸುತ್ತದೆ. ಒಮ್ಮೆ ವಿಷಯವನ್ನು ಪರಿಶೀಲಿಸಿದ ನಂತರ, LFL ಗ್ರಹಕರಿಗೆ ಅಂತಿಮ ಪ್ರಕ್ರಿಯೆಯನ್ನು ಕೆಳುಹಿಸಲು ಪ್ರಯತ್ನಿಸುತ್ತದೆ ಅಥವಾ ದೂರಿನ ಸ್ವೀಕೃತಿಯನ್ನು ನಂತರ ಒಂದು ತಿಂಗಳೊಳಗೆ ಹೆಚ್ಚಿನ ಸಮಯವನ್ನು ಕೊರುವ ಸೂಚನೆಯನ್ನು ಕೆಳುಹಿಸುತ್ತದೆ.

ನಮ್ಮ ಕೊನೆಯಲ್ಲಿ ಸ್ವೀಕರಿಸಿದ ದೂರುಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ ಮತ್ತು ಎಲ್ಲಾ ಸಂಭಾವ್ಯ ಕೋನಗಳೊಂದೆ ವಿಶ್ಲೇಷಿಸಲಾಗುತ್ತದೆ. ಯಾವುದೇ ಸಮಸ್ಯೆಯ ಬಗ್ಗೆ, LFL ನ ನಿಲುವಿನ ಸಂಪರ್ಕವನ್ನು ಗ್ರಹಕರಿಗೆ ಒದಗಿಸಲಾಗುತ್ತದೆ. ಒಳಗೊಂಡಿರುವ ಸಮಸ್ಯೆಗಳ ಪರಿಶೀಲನೆಗೆ ಸ್ಪಳ್ಪ ಸಮಯ ಬೇಕಾಗುವ ದೂರುಗಳನ್ನು ತಕ್ಷಣವೇ ಅಂಗೀಕರಿಸಲಾಗುತ್ತದೆ.

ಒಳಗೊಂಡಿರುವ ಚಟುವಟಿಕೆಗಳ ಸ್ಪಳ್ಪಾದಿಂದಾಗಿ ಕೆಲವು ರೀತಿಯ ಪ್ರಕರಣಗಳಿಗೆ ಹೆಚ್ಚುವರಿ ಸಮಯ ಬೇಕಾಗಬಹುದು; ಉದಾ. ದಾಖಲೆಗಳ ಮರುಪಡೆಯುವಿಕೆ. LFL ಅಂತಹ ವಿಳಂಬದ ಬಗ್ಗೆ, ಗ್ರಹಕರಿಗೆ ತಿಳಿಸುತ್ತದೆ ಮತ್ತು ದೂರಿನ ಪರಿಹಾರಕ್ಕಾಗಿ ನಿರೀಕ್ಷಿತ ಟೆಮ್‌ಪ್ಲೇನ್‌ಗಳನ್ನು ಒದಗಿಸುತ್ತದೆ.

ಗ್ರಹಕರ ದೂರುಗಳು / ಕುಂದುಕೊರತೆಗಳನ್ನು ನಿರ್ವಹಿಸುವಲ್ಲಿ, LFL ನಿಂದ ಸಂಯೋಜಿಸಲಾಗುತ್ತದೆ ಯಾವುದೇ ಹೊಸ ಬದಲಾವಣೆಗಳು ಇದ್ದಾಗೂ, ಹೊಸ ಕುಂದುಕೊರತೆ ಚಾನಲ್‌ಗಳ ಪರಿಚಯವನ್ನು ಒಳಗೊಂಡಿರುವಂತೆ, ಮೇಲೆ ಹೇಳಿದ ನೀತಿಯನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗುತ್ತದೆ / ಪರಿಷ್ಕಾರಿಸಲಾಗುತ್ತದೆ.

**ಪ್ರಶ್ನೆ ನಿರ್ಣಯಗಳ ಸಮಯದ ಮಿತಿಯನ್ನು ಕೆಳಗೆ ನೀಡಲಾಗಿದೆ**

1	ಸೇವೆಗಾಗಿ ಗ್ರಹಕ ವಿಧಾನಗಳು.	T
2	ಟೀಕಟ್ಟು ಸಂಖ್ಯೆಯೊಂದಿಗೆ ಸ್ವಯಂ ಸ್ವೀಕೃತಿ ಇ-ಮೇಲ್ ಅನ್ನು ಗ್ರಹಕರಿಗೆ ಕೆಳುಹಿಸಲಾಗುತ್ತದೆ	24 ಗಂಟೆಗಳು
3	ಗ್ರಹಕರ ಅಗತ್ಯತೆ ಅಥವಾ ಕಾಳಜಿಗಳ ಆಧಾರದ ಮೇಲೆ ಪ್ರಶ್ನೆಯನ್ನು ವಿಚಾರಣ / ವಿನಂತಿ / ದೂರು (ERC) ಎಂದು ಉತ್ತಾಪ್ತ ಮಾಡಲಾಗಿದೆ.	T+2 ದಿನಗಳು
4	Service Request (SR) ಪ್ರಕಾರವು ವಿಚಾರಣೆಯಾಗಿದ್ದರೆ, ಗ್ರಹಕರ ಪ್ರಶ್ನೆಯನ್ನು ಪರಿಹರಿಸಿದ ನಂತರ ಅದನ್ನು ಮುಚ್ಚಲಾಗುತ್ತದೆ.	T+2 ದಿನಗಳು
5	SR ಪ್ರಕಾರವು ವಿನಂತಿ/ದೂರು ಆಗಿದ್ದರೆ, ಮುಂದಿನ ಪ್ರಕ್ರಿಯೆಗಾಗಿ ಆಯಾ ಕಾರ್ಯಗಳಿಗೆ ಅದನ್ನು ನಿಯೋಜಿಸಲಾಗುತ್ತದೆ.	T+2 ದಿನಗಳು
6	ವಿನಂತಿ SR ಅನ್ನು ಆಯಾ ತಂಡಗಳು ಹಾಜರಾಗುತ್ತವೆ ಮತ್ತು SR ಅನ್ನು ಮುಚ್ಚಲಾಗಿದೆ	ಕೆಳಗಿನ ಟೇಬಲ್ ನ ಪ್ರಕಾರ TAT

7	ಗ್ರಾಹಕರ ನೋಂದಾಯಿತ ಇಮ್ಲೋ ಐಡಿಗೆ ಮುಚ್ಚಲಿಕೆಯ ಸಂಪರ್ಕನವನ್ನು ಪ್ರಚೋದಿಸಲಾಗಿದೆ	e SR ಮುಚ್ಚಲಿಕೆಯ ನೇರ್ಜಿ ಸಮಯ
---	---	-------------------------------

ಪ್ರಶ್ನೆಗಳ ತಾತ್ಕಾಲಿಕ ವರ್ಣನೆ:

1	ಖಾತೆಗಳ ಹೇಳಿಕೆ	T+5 ದಿನಗಳು
2	ಅಟ್ಲೋಕ್ಸೆನ್ಸ್ ಸೈಂಟಿಕ್	T+7 ದಿನಗಳು

3	ಹಣ ಪಾವತಿ ದೃಷ್ಟಿಕರಣ	T+7 ದಿನಗಳು
4	ವಿತರಣಾ ಪ್ರಶ್ನೆಗಳು	T+7 ದಿನಗಳು
5	EMI ಸಂಬಂಧಿತ ಪ್ರಶ್ನೆಗಳು	T+10 ದಿನಗಳು
6	ಸಾಲದ ಪ್ರೊವೆ ಮುಚ್ಚಲಿಕೆ	T+10 ದಿನಗಳು
7	NOC ಪತ್ರ	T+10 ದಿನಗಳು
8	CIBIL ಸಂಬಂಧಿತ ಪ್ರಶ್ನೆಗಳು	T+21 ದಿನಗಳು
9	ಇತರ ಪ್ರಶ್ನೆಗಳು	T+15 ದಿನಗಳು

## ವಿಧಿಸಲಾದ ಅಧಿಕ ಬಡ್ಡಿಯ ನಿಯಂತ್ರಣ.

ಕಂಪನಿಯು ಬಡ್ಡಿದರಗಳು ಮತ್ತು ಸಂಸ್ಕರಣೆ ಮತ್ತು ಇತರ ಶುಲ್ಕಗಳನ್ನು ನಿರ್ದರ್ಶಿಸುವಲ್ಲಿ ಸೂಕ್ತವಾದ ಆಂತರಿಕ ತತ್ವಗಳು ಮತ್ತು ಕಾರ್ಯವಿಧಾನಗಳನ್ನು ಹಾಕಿದೆ. ವಿಧಿಸಲಾಗುವ ಬಡ್ಡಿಯ ದರವು ಸಾಲಗಾರನ ಅಪಾಯದ ಶ್ರೇಣಿಯನ್ನು ಅವಲಂಬಿಸಿರುತ್ತದೆ. ಹಣಕಾಸಿನ ಸಾಮರ್ಥ್ಯ, ವ್ಯವಹಾರ, ವ್ಯವಹಾರದ ಮೇಲೆ ಪರಿಣಾಮ ಬೀರುವ ನಿಯಂತ್ರಕ ವಾತಾವರಣ, ಸ್ವಧ್ರ್ಯ, ಸಾಲಗಾರನ ಹಿಂದಿನ ಇತಿಹಾಸ ಇತ್ಯಾದಿ. ಸಾಲದ ಸಂಪೂರ್ಣ ಅವಧಿಯ ಮೇಲೆ ವಿಧಿಸಲಾಗುವ ಬಡ್ಡಿಯ ದರ ಮತ್ತು ಒಟ್ಟು ಬಡ್ಡಿಯ ಮೌತ್ತವನ್ನು ತಿಳಿಸಲಾಗುತ್ತದೆ ಇದರಿಂದ ಸಾಲಗಾರನಿಗೆ ನಿಖರವಾದ ಬಡ್ಡಿಯ ಅರಿವಾಗುತ್ತದೆ. ಸಾಲಗಾರನಿಗೆ ವಿಧಿಸಲಾಗುವ ಹೊಣೆಗಾರಿಕೆ. ಇದು LFL ನ ಪೆಚ್ಚೆಟ್‌ನಲ್ಲಿಯೂ ಲಭ್ಯವಾಗುವಂತೆ ಮಾಡುತ್ತದೆ. ಪೆಚ್ಚೆಟ್‌ನಲ್ಲಿ ಅಥವಾ ಇನಾವುದೇ ರೀತಿಯಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ಬಡ್ಡಿದರಗಳಲ್ಲಿ ಬದಲಾವಣೆಯಾದಾಗ ನವೀಕರಿಸಲಾಗುತ್ತದೆ.

LFL ಮಂಡಳಿಯು ಬಡ್ಡಿದರಗಳು, ಸಂಸ್ಕರಣೆ ಮತ್ತು ಇತರ ಶುಲ್ಕಗಳನ್ನು ನಿರ್ದರ್ಶಿಸಲು ಸೂಕ್ತವಾದ ಆಂತರಿಕ ತತ್ವಗಳು ಮತ್ತು ಕಾರ್ಯವಿಧಾನಗಳನ್ನು ರೂಪಿಸಿದೆ.

## ಕೋಡ್ ವಿಮರ್ಶೆ

ಮಂಡಳಿಯು ನಾಯಯುತ ಆಚರಣೆಗಳ ಕೋಡನ ಅನುಸರಣೆ ಮತ್ತು ವಿವಿಧ ಹಂತದ ನಿರ್ವಹಣೆಯಲ್ಲಿ ಕುಂದುಕೊರತೆ ಪರಿಹಾರ ಕಾರ್ಯದ ಕಾರ್ಯನಿರ್ವಹಣೆಯ ವಾರ್ಷಿಕ ಪರಿಶೀಲನೆಯನ್ನು ನಡೆಸುತ್ತದೆ. ಕುಂದುಕೊರತೆ ನಿವಾರಣಾ ಅಧಿಕಾರಿಯು ಈ ಸಂಹಿತೆಯ ಅನುಸರಣೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಬೇಕು ಮತ್ತು ಅಂತಹ ಪರಿಶೀಲನೆಯ ಕೋಡಿಕ್ಕೆ ವರದಿಯನ್ನು ಮಂಡಳಿಗೆ ಸಲ್ಲಿಸಬಹುದು.